


ನಿವೃತ್ತಿ ಹೊಂದಲು ಅಥವಾ ಜೀವನವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೀರಾ?

SIP ಮೂಲಕ ಪ್ರತಿ ತಿಂಗಳು ಹೂಡಿಕೆ
ಮಾಡಿದ ಸಣ್ಣ ಮೊತ್ತವು ಸಂತೋಷದ
ಭವಿಷ್ಯವನ್ನು ನಿರ್ಮಿಸಲು ಸಹಾಯ
ಮಾಡಬಹುದು.



ನಮ್ಮಲ್ಲಿ ಹೆಚ್ಚಿನವರಿಗೆ, ನಿವೃತ್ತಿ 60 ನೇ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ. ಆದರೆ ನೀವು ನಿವೃತ್ತರಾದಾಗ, ನಿಮ್ಮ ಸುವರ್ಣ ವರ್ಷಗಳಲ್ಲಿ ಸ್ಥಿರವಾದ ಆದಾಯವನ್ನು ಖಚಿತಪಡಿಸಿಕೊಳ್ಳಲು ಮುಂಚಿತವಾಗಿ ಯೋಜಿಸುವುದು ಮುಖ್ಯ. ಮತ್ತು ಗಣನೀಯ ಪ್ರಮಾಣದ ನಿವೃತ್ತಿ ಮೊತ್ತವನ್ನು (ಕಾರ್ಪಸ್) ನಿರ್ಮಿಸಲು ಉತ್ತಮ ಮಾರ್ಗವೆಂದರೆ ಮುಂಚಿತವಾಗಿ ಹೂಡಿಕೆ ಮಾಡಲು ಪ್ರಾರಂಭಿಸುವುದು. ಮ್ಯಾಚುವಲ್ ಫಂಡ್ ಗಳಲ್ಲಿ ಸಿಸ್ಟಮಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (SIP) ಮೂಲಕ, ನೀವು ಹಣದುಬ್ಬರವನ್ನು ಸೋಲಿಸುವ ಉದ್ದೇಶದಿಂದ ಹೂಡಿಕೆ ಮಾಡಬಹುದು.

6% ಹಣದುಬ್ಬರವು ಕಾಲಾನಂತರದಲ್ಲಿ ನಿಮ್ಮ ಮಾಸಿಕ ವೆಚ್ಚಗಳನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ನೋಡಿ



ಸರಾಸರಿ ವಾರ್ಷಿಕ 12.62% ರ ಆದಾಯ ಮತ್ತು 6% ರಷ್ಟು ಹಣದುಬ್ಬರದೊಂದಿಗೆ ರೂ.10,000 ರಷ್ಟು ಮಾಸಿಕ SIP ಹೇಗೆ 60 ನೇ ವಯಸ್ಸಿಗೆ ನಿವೃತ್ತಿಗೆ ಬೇಕಾದ ಮೊತ್ತವನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂಬುದನ್ನು ನೋಡಿ.

ಹೂಡಿಕೆ ಅವಧಿ (ವರ್ಷಗಳು)	ಒಟ್ಟು ಹೂಡಿಕೆ (ರೂ.)	ಅಂದಾಜಿತ ಮಾರುಕಟ್ಟೆ ಮೌಲ್ಯ (ರೂ.) (ಹಣದುಬ್ಬರ ಹೊಂದಾಣಿಕೆ)
10	12,00,000	16,86,336
20	24,00,000	48,87,669
30	36,00,000	1,09,65,068

ಮೂಲ - ಕ್ರಿಸಿಲ್ ಸಂಶೋಧನೆ, ಹೆಚ್‌ಎಸ್‌ಸಿ ಎಂಎಫ್, ಎಂಎಂಎಫ್‌ಬಿ, ಬಿಎಸ್‌ಇ. ದತ್ತಾಂಶ ಅವಧಿ 1 ಜೂನ್ 2004 ರಿಂದ 31 ಮೇ 2024. ಉದಾಹರಣೆಗಾಗಿ ಪರಿಗಣಿಸಲಾದ ಸರಾಸರಿ ಸಿಎಜಿಆರ್ ರಿಟರ್ನ್ಸ್ ಬಿಎಸ್‌ಇ ಸೆನ್ಸೆಕ್ಸ್ ನ 1 ಜೂನ್ 2014 ಮತ್ತು 31 ಮೇ 2024 ರ ನಡುವೆ 10 ವರ್ಷಗಳ ರೋಲಿಂಗ್ ರಿಟರ್ನ್ ಗಳ ಸರಾಸರಿ ತೆಗೆದುಕೊಳ್ಳುವ ಮೂಲಕ 12.62% ಆಗಿದೆ. ಮೇಲಿನ ಚಿತ್ರಣವನ್ನು ಎಂಎಂಎಫ್‌ಬಿ ಅತ್ಯುತ್ತಮ ಅಭ್ಯಾಸ ಮಾರ್ಗಸೂಚಿಗಳ ಸುತ್ತೋಲೆ ಸಂಖ್ಯೆ 109 ರ ಪ್ರಕಾರ ನವೆಂಬರ್ 01, 2023 ರಂದು ಒದಗಿಸಲಾಗಿದೆ, ಸೆಪ್ಟೆಂಬರ್ 10, 2024 ರ 109 ಎ ಯೊಂದಿಗೆ ಓದಿ ಮತ್ತು ಸಂಯೋಜಿತ ಶಕ್ತಿಯ ಪರಿಕಲ್ಪನೆಯನ್ನು ವ್ಯಾಖ್ಯಾನಿಸಲು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗಿದೆ. ಹಿಂದಿನ ಕಾರ್ಯಕ್ಷಮತೆಯು ಭವಿಷ್ಯದಲ್ಲಿ ಉಳಿಯಬಹುದು ಅಥವಾ ಇಲ್ಲದಿರಬಹುದು ಮತ್ತು ಯಾವುದೇ ಭವಿಷ್ಯದ ರಿಟರ್ನ್‌ಗಳ ಖಾತರಿಯಿಲ್ಲ. ಹೂಡಿಕೆದಾರರು ಅದನ್ನು ಹೂಡಿಕೆ ಸಲಹೆಯಾಗಿ ಪರಿಗಣಿಸಬಾರದು.

SIP ರಿಟರ್ನ್‌ಗಾಗಿ, ಪ್ರತಿ ತಿಂಗಳ ಮೊದಲ ದಿನದಂದು ಹೂಡಿಕೆ ಮಾಡಿದ ₹10,000 ಮಾಸಿಕ ಹೂಡಿಕೆಯನ್ನು ಪರಿಗಣಿಸಲಾಗಿದೆ. SIP ರಿಟರ್ನ್ ಗಳನ್ನು ಸಿಎಜಿಆರ್ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಹೂಡಿಕೆದಾರರು ಉತ್ಪನ್ನವು ಅವರಿಗೆ ಸೂಕ್ತವಾಗಿದೆಯೇ ಎಂಬ ಬಗ್ಗೆ ಅನುಮಾನವಿದ್ದರೆ ತಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಬೇಕು. निवेशकों को इस बात पर संदेह हो कि प्रोडक्ट उनके लिए उपयुक्त है या नहीं, तो उन्हें अपने वित्तीय सलाहकारों से परामर्श करना चाहिए।

SIP ನಿಮ್ಮ ದೀರ್ಘಾವಧಿಯ ಗುರಿಗಳನ್ನು ತಲುಪಲು ಸುಲಭವಾಗಿಸುತ್ತದೆ!

ಹೆಚ್‌ಎಸ್‌ಸಿ ಮ್ಯಾಚುವಲ್ ಫಂಡ್‌ನಿಂದ ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಉಪಕ್ರಮ

ಈ ಮುಂದಿನದಕ್ಕೆ ಸಂಬಂಧಿಸಿದಂತೆ ಭೇಟಿ ನೀಡಿ <https://grp.hsbc/KYC> ಒಂದು ಬಾರಿಯ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ನೋ ಯುವರ್ ಕಸ್ತಮರ್-ಕೆಪೈಸಿ) ಪ್ರಕ್ರಿಯೆ, ಸೆಬಿ ಸ್ಕೋರ್ಸ್ ಸೇರಿದಂತೆ ದೂರುಗಳ ಪರಿಹಾರ ಪ್ರಕ್ರಿಯೆ (<https://scores.sebi.gov.in/scores-home>). ಹೂಡಿಕೆದಾರರು ನೋಂದಾಯಿತ ಮ್ಯಾಚುವಲ್ ಫಂಡ್‌ಗಳೊಂದಿಗೆ ಮಾತ್ರ ವ್ಯವಹರಿಸಬೇಕು, ಮಧ್ಯವರ್ತಿಗಳು/ ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆಗಳ ಅಡಿಯಲ್ಲಿ ಸೆಬಿ ವೆಬ್‌ಸೈಟ್ ನಲ್ಲಿ ಅದರ ಬಗ್ಗೆ ಪರಿಶೀಲಿಸಬೇಕು (<https://www.sebi.gov.in/intermediaries.html>). ಹೆಚ್‌ಎಸ್‌ಸಿ ಮ್ಯಾಚುವಲ್ ಫಂಡ್ ಕೈಗೊಂಡಿರುವ ಎಲ್ಲಾ ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಉಪಕ್ರಮಗಳ ವಿವರಗಳಿಗಾಗಿ ಹೂಡಿಕೆದಾರರು ಹೆಚ್‌ಎಸ್‌ಸಿ ಮ್ಯಾಚುವಲ್ ಫಂಡ್ ನ ವೆಬ್‌ಸೈಟ್‌ನಲ್ಲಿ ಹೂಡಿಕೆದಾರರ ಶಿಕ್ಷಣ ವಿಭಾಗವನ್ನು ಭೇಟಿ ಮಾಡಬಹುದು.

ಈ ದಾಖಲೆಯನ್ನು ಭಾರತೀಯ ನ್ಯಾಯಾಪತ್ಯದಲ್ಲಿ ಮಾತ್ರ ವಿತರಿಸಲು ಉದ್ದೇಶಿಸಲಾಗಿದೆ ಮತ್ತು ಭಾರತದ ಹೊರಗೆ ಅಥವಾ ಎನ್‌ಆರ್‌ಐಗಳಿಗೆ ಅಲ್ಲ. ಎಚ್‌ಎಸ್‌ಸಿ ಎಮ್‌ಎಫ್ ಅನ್ನು ಭಾರತದ ಹೊರಗಿನ ಯಾರಾದರೂ ಪ್ರವೇಶಿಸಿದರೆ ಯಾವುದೇ ಉಲ್ಲಂಘನೆಗೆ ಜವಾಬ್ದಾರರಾಗಿರುವುದಿಲ್ಲ. ಹೆಚ್‌ಸಿ ವಿವರಗಳಿಗಾಗಿ ವೆಬ್‌ಸೈಟ್ ಅನ್ನು ನೋಡಿ.

ಮ್ಯಾಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಸ್ಟೀಮ್ ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.